

WENDT (INDIA) LIMITED

No. 69/70, Sipcot, Hosur 635 126, Tamilnadu, INDIA

Telephone: + 91 4344.405500

Telefax : + 91 4344 405620 / 405630

E-mail : wil@wendtindia.com

Web : www.wendtindia.com**CIN: : L85110KA1980PLC003913**2nd July 2021

BSE Limited
1st Floor, New Trading Ring
Rotunda Building, P J Towers
Dalal Street, Fort
Mumbai 400 001

Stock Code: 505412

National Stock Exchange of India Ltd.
Plot No. C/1, G Block
Bandra - Kurla Complex, Bandra (E)
Mumbai 400 051

Stock Code: WENDT

Dear Sir/Madam,

Advertisement regarding Notice of Annual General Meeting

We refer our letter dated 1st July 2021 regarding the convening the Annual General Meeting of the Company on 23rd July 2021 at 3.00 p.m. IST through Video Conference / Other Audio Visual Means.

In this regard, we enclose copies of advertisements published on 2nd July 2021 in the 'Business Standard' (English) and 'Vijay Karnataka' (Kannada) regarding the service of the Notice convening the 39th Annual General Meeting and Annual Report for the FY 2020-21 to the shareholders on 1st July 2021 through electronic means.

Kindly take the same on record.

Thanking you.

Yours faithfully,
For **Wendt (India) Limited**

A handwritten signature in black ink, appearing to read "Janani T A".

Janani T A
Company Secretary

BUSINESS STANDARD - 02.07.2021

punjab national bank logo and contact information.

POSSESSION NOTICE (For immovable property)
Whereas, the undersigned being the authorised officer of the Punjab National Bank under the Securitisation and Reconstruction of Financial Assets and Enforcement of Security Interest Act, 2002...

DESCRIPTION OF IMMOVABLE PROPERTY
Registered Mortgage of all that part and parcel of the immovable property being Tenement No. 55A, Ashram Road, Ahmedabad...

Authorised Officer, Punjab National Bank

Kalpur Bank logo and contact information.

POSSESSION NOTICE (For immovable property)
Whereas the Undersigned being the authorised officer of The Kalpur Bank Co-operative Bank Ltd. under the Securitisation and Reconstruction of Financial Assets and Enforcement of Security Interest Act, 2002...

Description of the Immovable Property
Owner - Srs. Vishalakshi Bharathalaxmi Gadwani
Block No. 2, Flat No. 214, Ashrayam Apartment, Near H.P. Petrol Pump, Nr. Tirithimban Apartment, Bodakdev, Ahmedabad...

Authorised Officer, The Kalpur Bank Co-op. Bank Ltd.

Public Notice logo.

This is to inform all the concerns that, Jyotsamban Jayeshbhai Rathod approached Bank of Baroda, Kachhiwaben Branch, TA & Dist. Navsari to obtain loan facility on and over the property known as House No. 5252 constructed on Plot No. 69 situated at "Anand Park-S.B.", Kabilpore, TA & Dist. Navsari bearing Khata No. 4292, R. S. No. 165 Paki 3 Paiki 52. At the time of issuance of Title Clearance Report, it has been found that original registered sale deed no. 4104/2012 dated 12-07-2012 had destroyed in fire. Even though any Financial Institution/Bank/Person has given loan facilities on the basis of the said deed, then the same have to report in written along with the proof, within 15 days of issuance of this notice. After that, Title Clearance Report will be issued and then after no claims/demands will be taken in to consideration that may be date: 30-06-2021 Manisha B. Desai (Advocate) FF 43, City Square, Linsudra, Navsari, TA & Dist. Navsari, Mo: 98730 9886

WENDT (INDIA) LIMITED logo.

NOTICE
Notice is hereby given that the 37th Annual General Meeting (AGM) of the Members of WENDT (India) Limited will be held at 3:00 p.m. IST on Friday, 23rd July 2021 through Video Conferencing (VC) or Other Audio Visual Means (OAVM) in accordance with the provisions of Companies Act, 2013, the rules made thereunder and the circulars issued by the Ministry of Corporate Affairs (MCA) as well as Securities and Exchange Board of India (Listing Obligations and Disclosure Requirements) Regulations, 2015...

RIDDHI CORPORATE SERVICES LIMITED logo.

EXTRACT OF AUDITED FINANCIAL RESULTS FOR THE YEAR ENDED 31st MARCH, 2021 (Rs. in Lacs)

Table with 5 columns: Particulars, 31-03-2021 (Audited), 31-03-2020 (Audited), 31-03-2021 (Audited), 31-03-2020 (Audited). Rows include Total Income from Operations, Net Profit/(Loss) for the period before tax, etc.

Notes: 1) The above is an extract of the detailed financial results for the year ended 31st March, 2021 filed with the Stock Exchange pursuant to regulation 33 of the SEBI (Listing Obligations and Disclosure Requirements) Regulations, 2015. The full format of the same are available on the website of the Stock Exchange at www.bseindia.com and also on the Company's website at www.riddhicorporateservices.com.

CFM logo.

POSSESSION NOTICE (For immovable property)
Whereas, The Authorised Officer of Indus Bank Limited, under the Securitisation and Reconstruction of Financial Assets and Enforcement of Security Interest Act, 2002...

Description of the Immovable Property
Registered Office: A-3, 5th Floor, Safal Profraim, Near Prahad Nagar, Ahmedabad - 380015
Corporate Office: CFM Asset Reconstruction Ltd., 1st Floor, Wakefield House, Spinn Road, Ballia Estate, Mumbai - 400038.

Authorised Officer, CFM Asset Reconstruction Ltd.

SONATA SOFTWARE LIMITED logo.

Sub: Transfer of Equity Shares of the Company to Investor Education and Protection Fund (IEPF). Notice is hereby given pursuant to the provisions of Section 124(6) of the Companies Act, 2013 ("the Act") read with Investor Education and Protection Fund Act, 2005 (Act), Investor Education and Protection Fund Rules, 2016 (Rules) and amendments made thereto, the Interim dividend declared during the Financial Year 2014-15 which remained unclaimed for a period of seven consecutive years will be transferred by Sonata Software Limited ("Company") to Investor Education and Protection Fund Authority ("IEPF Authority") and the Equity Shares pertaining to the aforesaid Dividend account will consequently be transferred to IEPF Authority in October, 2021.

Adhering to the various requirements set out in the Rules, the Company has communicated individually to the concerned shareholders whose shares are liable to be transferred to IEPF Authority under the said Rules for taking appropriate action(s) and the details of such shareholders are uploaded on the website of the Company at https://www.sonata-software.com/about-us/investor-relations. In this connection, please note the following: a) In case you hold shares in physical form: Duplicate share certificate (s) will be issued and transferred to IEPF. The original share certificate (s) which stand registered in your names and held by you, will stand automatically cancelled. b) In case you hold shares in electronic form: Your demat account (s) will be debited with the number of shares liable for transfer to IEPF. In the event, valid claim is not received from you on or before 30th September, 2021, the Company will proceed to transfer the Equity shares in favor of IEPF without any further notice. Please note that the concerned shareholders can claim the shares from IEPF Authority by making an application in the prescribed Form (Form IEPF) available on the physical copy of the same duly signed (as per the specimen signature recorded with the Company/RTA), along with the requisite documents enumerated in Form IEPF-5, to the Nodal Officer of the Company. Please also note that no claim shall lie against the Company in respect of shares of Interim Dividend transferred to IEPF pursuant to the said Rules. For claiming unclaimed/unpaid dividend the shareholders may contact the Registrar and Transfer Agent, M/s KFin Technologies Private Limited (Formerly Karvy Fintech Private Limited) Unit: Sonata Software Limited, Karvy Selenium Tower B, Plot 31/32, Financial District, Nanarungamu, Serlingampally Mandir, Hyderabad - 500 032. Tel: 040-8716 2222. Mobile No. 985871399. Toll Free No. 1800-3994-0041. E-mail: rajalitha.chakraborty@kfinfintech.com or einward@kfinfintech.com.

For Sonata Software Limited logo.

Mangal Kulkarni, Company Secretary, Date: July 01, 2021, Place: Bengaluru, Compliance Officer & Head-Legal

PRADIP OVERSEAS LIMITED logo.

REGD. OFFICE: 104/101/106, Chachanwadi, Vasna, Opp. Zydus Cadilla, Sarkhej Bypass Highway, Chaudhar, Ahmedabad - 382213. Phone: 99798 50449. CIN: 117290GJ2005PLC046345. Website: www.pradipeoverseas.com. Email: nigan@pradipeoverseas.com. PRADIP OTC PATROL ONE AUDITED FINANCIAL RESULTS FOR THE QUARTER AND YEAR ENDED 31st MARCH, 2021 (Rs. in Lacs)

Table with 5 columns: Particulars, 31-03-21, 31-03-20, 31-03-21, 31-03-20. Rows include Total Income from operations, Net Profit/(Loss) for the period before tax, etc.

Note: (1) The above is an extract of the detailed format of Quarterly and year ended on 31.03.2021 Standalone Audited Financial Results filed with the Stock Exchange under Regulation 33 of SEBI (Listing Obligations and Disclosure Requirements) Regulations, 2015. The full format of the Quarterly and year ended on 31.03.2021 Standalone Audited Financial Results are available on the Stock Exchange Websites (www.bseindia.com / www.nseindia.com) and the Company's Website (www.pradipeoverseas.com).

(2) The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

Place: Ahmedabad, Date: 30th June, 2021, Chief Financial Officer

State Bank of India logo.

POSSESSION NOTICE (For immovable property)
Whereas, the undersigned being the Authorized Officer of State Bank of India, (00442) Padra Branch, Chokhshi Bazar, Nr. Jain Temple, Padra, Dist. Vadodra, under the Securitisation and Reconstruction of Financial Assets and Enforcement of Security Interest Act 2002 and in exercise of powers conferred upon me under section 13(12) read with Rule 3 of the Security Interest (Enforcement) Rules 2002, issued a Demand Notice dated 05/04/2021 calling upon the borrower Mr. Jaykumar Ajaybhai Patel to repay the amount mentioned in the notice being Rs. 26,38,016.00 (Rupees Twenty Six Lacs Thirty Eight Thousand Sixteen only) within 60 days from the date of receipt of the said notice.

Description of the Immovable Property
All that piece and parcel of the immovable property bearing Plot No. B/506, 5th Floor, Rajeshwar Homay, Tower-B, Block No. 1 (VMSS Approved Plan Type-B) adjoining about 92.21 Sq. Mtrs. (1003.00 Sq. Ft.) Nr. Rajeshwar Green & Motmahal Mahadev Temple, Hamir-Dena Road, Vadodra constructed on land bearing Revenue Survey No. 118, T.P. No. 1, F.P. No. 28 of Moje Village Hamir, Ta. Vadodra, within registration Dist. and Sub Dist. Vadodra of Mr. Jaykumar Ajaybhai Patel.

Date: 01/07/2021, Place: Padra, STATE BANK OF INDIA, PADRA BRANCH, DIST. VADODRA

IDFC FIRST BANK LIMITED logo.

PROPERTY FOR SALE UNDER PROVISIONS OF SARFAESI ACT, 2002 BY PRIVATE TREATY
Whereas the Authorised Officer of IDFC FIRST Bank Ltd has taken the Possession u/s 13(4) of the Securitisation, Reconstruction of Financial Assets and Enforcement of Security Interest Act, 2002 (the SARFAESI Act, 2002) of the property being All That Piece & Parcel of Immovable Property Bearing Plot No. 98 Adjoining 17 X 34 Sq. Feet. Ee. 62.22 Sq. Yard I.E. 53.86 Sq. Mts. Along With 5.5 Sq. Mts. Margin, Totalty Surveying 59.16 Sq. Mts. In Kholiyar Nagar Society Part - A, Situated At Revenue Survey No. 286, Block No. 258, T. P. Scheme No. D24, Final Plot No. 118 Of Moje Village Motvarachha, City Of Surat (the Secured Asset) with NAKRANI & JOYABEN JAYANTIBHAI NAKRANI (Borrowers), The Authorised Officer has taken an expression of interest from a purchaser towards purchase of the above mentioned Secured Asset under the SARFAESI Act. Now, the Authorised Officer is hereby giving the Notice to Sale of the aforesaid property by Private Treaty in terms of rule 8 and 9 of the Security Interest (Enforcement) Rules 2002. The Sale will be an "AS IS WHERE IS BASIS AND AS WHAT IS WHAT IS BASIS".

Date of Sale under Private Treaty is fixed for 19.7.2021 and the Reserve Price fixed for the sale is Rs. 26,00,000.00 (Rupees Twenty Six Lakh only). The Borrower and Co Borrower are hereby notified to pay the sum as mentioned in the demand notice i.e. Rs. 24,72,857.01, along with interest and ancillary expenses before 19.7.2021, failing which the property will be sold by Private Treaty.

Date: 02-07-2021, Place: Surat, IDFC FIRST BANK LIMITED

SBI logo.

POSSESSION NOTICE (For immovable property)
Whereas, the undersigned being the Authorised Officer of the State Bank of India VAPI Branch under Securitisation and Reconstruction of Financial Assets and Enforcement of Security Interest Act, 2002 and in exercise of powers conferred under section 13 (12) read with Rule 3 of the Security Interest (Enforcement) Rules, 2002 issued a Demand Notice dated 12.02.2021 calling upon the Borrower THE SHRI KRISHNA HANSHI CHANDRA ARDOLAR to repay the amount mentioned in the notice being Rs. 20,17,22.51 (Rupees Twenty Lacs Twenty Thousands One Hundred Seventy Two and Thirty One Paise only) as on 11/02/2021 with further interest and incidental expenses, within 60 days from the date of receipt of the said notice. In this matter the borrower was also served notice through public publication, dated 10-April-2021.

Description of Immovable Property
All that piece and parcel of N.A Land, Residential Flat F-204, adjoining 1101 Sq. Ft. Ee. 102.28 Square meters, lying and located on 2nd floor of the "F" building known as "LANCE VIEW RESIDENCY", constructed on "Rajiv Non-Agriculture Land bearing survey No. 38/1 (Part)-1 adjoining 20546.50 Sq. Meters in which on North side part is passed of "F" building which is adjoining 1100 Sq. Meters situated at Vapi within the village limits of Hungra Nagar Palika, Taluka Valsad, District Valsad and India having boundaries as under: - Bounded: East-PASSAGE, West - OPEN SPACE, North: FLAT No. 205, South: FLAT No. 203.

Date: 06-06-2021, Place: Vapi, (Chief Manager & Authorized Officer)

SSI Daman Branch logo.

NOTICE TO BORROWER
Date: 21-06-2021
M/s. ATLANTIC INTERNATIONAL (Through its Partners), Sur. No. 380 1 Plot No. 15, Modern Industrial Estate, Kachgam, Daman & Diu - 396230. Mr. Rahim Rajkumar Parmar (Partner and Guarantor), Mr. Karim Rajkumar Parmar (Partner and Guarantor), Mr. Farin Rajkumar Parmar (Partner and Guarantor), Mr. Kari N. 403/6, Unique Apartment, Dargah Road, Navsari, Gujarat-396445. Mr. Alnanah I Bhamani (Partner and Guarantor), Flat No. 304, 3rd Floor, Shiv Darsan Complex, Ambica Society, Navsari, Gujarat-396445.

Sub: Notice under section 13(2) of the Securitisation and Reconstruction of Financial Assets and Enforcement of Security Interest Act, 2002 and in exercise of powers conferred upon me under section 13(12) of the said Act, I am hereby giving notice to the borrower to repay the amount mentioned in the notice being Rs. 26,00,000.00 (Rupees Twenty Six Lacs only) within 60 days from the date of receipt of the said notice. In this matter the borrower was also served notice through public publication, dated 10-April-2021.

Description of Immovable Property
All that piece and parcel of the Property bearing Land & structural building bearing House No. 1237, along with Land bearing Survey No. 380/1 (15) Modern Industrial Estate, Kachgam, Daman, within jurisdiction of Sub District & District of Daman standing in the name of M/s ATLANTIC INTERNATIONAL & bounded as under: - East: By lateral Road, West: By Plot No. 17, North: By Plot No. 16 & 18 & 19 & 20, South: Plot No. 14. In the letter of acknowledgment of dated 20.04.2016 you have acknowledged your liability to the Bank to the tune of Rs. 174 Lacs as on 19.04.2016.

1. All that piece and parcel of the Property bearing Land & structural building bearing House No. 1237, along with Land bearing Survey No. 380/1 (15) Modern Industrial Estate, Kachgam, Daman, within jurisdiction of Sub District & District of Daman standing in the name of M/s ATLANTIC INTERNATIONAL & bounded as under: - East: By lateral Road, West: By Plot No. 17, North: By Plot No. 16 & 18 & 19 & 20, South: Plot No. 14. In the letter of acknowledgment of dated 20.04.2016 you have acknowledged your liability to the Bank to the tune of Rs. 174 Lacs as on 19.04.2016.

2. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

3. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

4. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

5. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

6. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

7. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

8. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

9. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

10. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

11. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code.

12. The National Company Law Tribunal ("NCLT") Ahmedabad Bench, vide order dated 09th November, 2020 ("Insolvency Commencement Date") has appointed M/s. Pradipe Overseas Limited ("Pradipe") as the Insolvency Resolution Professional ("IRP") for the Company. The IRP has approved the same as per the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. Mr. Ravi Kapoor, IRP (RP) (NCLT) (2017-18/10200) was appointed as Interim Resolution Professional (IRP) to manage the affairs of the Company with the provisions of the Code and according to the Section 17 of the Code, the power of Board of Directors have been suspended. The management of the affairs of the Company shall vest with the IRP. Thereafter, Mr. Ravi Kapoor was appointed as Resolution Professional (RP) of the Company with the requisite voting percentage of the Committee of Creditors of the Company as per the provisions of the Code and according to the Section 17 of the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as Resolution Professional of the Company under the Code. The financial results for the quarter and year ended 31st March, 2021 have been certified by Mr. Vishal R. Karia (CFA, ICAI) (RP) (NCLT) (2017-18/10200) who is a member of the Committee of Creditors of the Company and has been appointed as

